



ಸರಕಾರಿ ನೌಕರರು ತಮ್ಮ ಕರ್ತವ್ಯ ಮರೆಯಕೂಡದು

ವಿದ್ಯುತ್ ವಿತರಣೆ ವಲಯವನ್ನು ಬಾಸಗೀಕರಣಗೊಳಿಸುವ ಕುರಿತು ಪಾರ್ಲಿಮೆಂಟ್‌ನ ಈಗಿನ ಅಧಿವೇಶನದಲ್ಲಿ ನಿರ್ದೇಶನ ಸಾಧ್ಯತೆ ಇದೆಯೆಂದು ಈ ವಲಯದಲ್ಲಿ ಕಾರ್ಯಾಚರಣೆಗೆ ಟ್ರೇಡ್ ಯೂನಿಯನ್‌ಗಳು ಅತಂಕಗೊಂಡಿರುತ್ತವೆ. ಕೇಂದ್ರ ಸರಕಾರದ ಈ ಚಿಂತನೆ ವಿರುದ್ಧ ವಿವಿಧ ಟ್ರೇಡ್ ಯೂನಿಯನ್‌ಗಳು ಪ್ರತಿಭಟನೆ ಆರಂಭಿಸಿವೆ. ಮುಂದಿನ ತಿಂಗಳ 10ರಂದು ದೇಶಾದ್ಯಂತ ಮುಷ್ಕರ ನಡೆಸುವಂತೆ ಈ ಸಂಘಟನೆಗಳು ಕರೆ ನೀಡಿರುತ್ತವೆ.

ಮುಷ್ಕರ ನಡೆಸುವುದೋ, ನಡೆಸದಿರುವುದೋ, ಒಂದು ದಿನ ಪ್ರೂರ್ತಿ ಜನರನ್ನು ಕತ್ತಲೆಯಲ್ಲಿರಿಸುವುದೋ, ಅಥವಾ ವಿದ್ಯುತ್ ವಿತರಣೆ ಪೂರ್ಣವಾಗಿ ಮೊಟಕಾಗೊಳಿಸುವುದು ಮುಷ್ಕರನಿರತರಿಗೆ ಬಿಟ್ಟು ವಿಷಯವಾಗಿದೆ. ಆದರೂ ಕಷ್ಟಕ್ಕೂಡಾಗುವುದು ಮುಷ್ಕರ ನಡೆಸುವವರನ್ನು ಸಾಕಲು ಸರಿಯಾದ ಸಮಯಕ್ಕೆ ವಿದ್ಯುತ್ ದರ, ಸರ್ಜಾರ್ಜ್, ಮತ್ತಿತರ ತೆರಿಗೆಗಳನ್ನು ನೀಡುವ ಬಡಗ್ರಾಹಕರಾಗಿದ್ದಾರೆ.

ಇದೇ ವೇಳೆ ಕೆಲಸ ನಿರ್ವಹಿಸದ ದಿನದ ವೇತನವನ್ನು ಚಳವಳಿಯೊಂದಿಗೆ ಭಿನ್ನಾಭಿಪ್ರಾಯವುಳ್ಳ ಪಕ್ಷಗಳು ಅಡಳಿತ ನಡೆಸುವ ರಾಜ್ಯ ಸರಕಾರಗಳು ನೀಡದಿರುವುದು. ನೌಕರರಿಗೆ ಅದರ ವಿರುದ್ಧವೂ ಬೇಕಾಗಿ ಬಂದರೆ ಚಳವಳಿ ನಡೆಸಲು ಅವಕಾಶವಿದೆ. ಈ ರೀತಿಯಲ್ಲಿ ನಿಂತರ ಮುಷ್ಕರ ನಡೆಸುವುದರಿಂದ ವಿದ್ಯುತ್ ಮಂಡಳಿಯಲ್ಲಿ ಸಾಧಾರಣ ರೀತಿಯಲ್ಲಿ ನಡೆಯಬೇಕಾದ ಚಟುವಟಿಕೆಗಳಿಗೆ ಕೂಡಾ ಪ್ರತಿಕೂಲವಾಗಿ ಬಾಧಿಸಲಿದೆ ಎಂಬುವುದು ಖಚಿತ. ಅದರ ನಷ್ಟವನ್ನೂ ಗ್ರಾಹಕರೇ ವಹಿಸಿಕೊಳ್ಳಬೇಕಾಗುವುದು. ಗ್ರಾಹಕರ ಪರವಾಗಿ ವಾತನಾಡಲು ರಾಜಕೀಯ ಪಕ್ಷಗಳು ಸಹಿತ ಇತರ ಸಂಘಟನೆಗಳಿಲ್ಲದಿರುವುದು ದೌರ್ಭಾಗ್ಯಕರ ಸಂಗತಿಯಾಗಿದೆ.

ಆದಾಯಕರವಾಗಿ ಕಾರ್ಯಾಚರಣೆಗಾಗದ ಸಾರ್ವಜನಿಕ ವಲಯದ ಸಂಸ್ಥೆಗಳು, ಮಂಡಳಿಗಳನ್ನು ಬಾಸಗೀಕರಣಗೊಳಿಸಲು ಪ್ರಚೋದಿಸಿದ ಘಟಕ ಯಾವುದಾಗಿರಬಹುದು? ಇನ್ನಾದರೂ ಆ ಬಗ್ಗೆ ಚಿಂತಿಸಲು ಮುಷ್ಕರ ನಡೆಸುವವರು ಅಲೋಚಿಸುತ್ತಿದ್ದರೆ ಅವರ ಭವಿಷ್ಯ ಮಾತ್ರವಲ್ಲ, ಅವರು ಕೆಲಸ ನಿರ್ವಹಿಸುವ ಸಂಸ್ಥೆಯ ಭವಿಷ್ಯ ಹಾಗೂ ಅದರ ಫಲಾನುಭವಿಗಳ, ಭವಿಷ್ಯದ ತಲೆಮಾರಿನ, ದೇಶದ ಭವಿಷ್ಯ ಎಷ್ಟೊಂದು ಉತ್ತಮವಾಗುತ್ತಿತ್ತು.


ಯಾವುದಾದರೊಂದು ಸರಕಾರ ಆ ಸರಕಾರದ ಆದಾಯಕರವಾದ ಸೊತ್ತನ್ನು ಮಾರಾಟಗೊಳಿಸುವುದು ಭಾವಿಸಲಾಗದು. ಸರಕಾರ ಬಿಡಿ, ಲಾಭದಲ್ಲಿ ಕಾರ್ಯಾಚರಣೆ ಮಾಡಿ ಸಂಸ್ಥೆಯನ್ನು ಅದರ ಮೂಲಕ ಮಾರಾಟಗೊಳ್ಳಲು ಮುಂದಾಗುವರೆ?

ರಾಜ್ಯದಲ್ಲಿ ಬಹುತೇಕ ಇರಲಿರುವ ಜಲವಿದ್ಯುತ್ ನಿಲಯಗಳಾಗಿವೆ. ಇವುಗಳಿಗೆ ಭಾರೀ ಮೊತ್ತವನ್ನು ಸ್ವಂತವಾಗಿಯೂ, ಸಾಲವಾಗಿಯೂ ಪಡೆದು ಸರಕಾರ ಖರ್ಚು ಮಾಡುತ್ತಿದೆ. ಒಮ್ಮೆ ಅಣೆಕಟ್ಟು ನಿರ್ಮಿಸಿದರೆ ನಂತರ ಅದಕ್ಕೆ ಅತೀ ಹೆಚ್ಚಿನ ಖರ್ಚು ಬೇಕಾಗಿಬಿಡದು. ಅನಂತರ ವಿದ್ಯುತ್ ವಿತರಣೆಗಾಗದಲ್ಲೆ ಚಿಲ್ಲರೆ ಕೆಲಸಗಳು ಮಾತ್ರ ಬೇಕಾಗಿ ಬರಲಿವೆ. ಅದಕ್ಕೆ ಹಿರಿಯ ಅಧಿನಯ ನಡೆಸಿರುವ ನೌಕರರಿಗೆ ವೇತನ, ಮತ್ತಿತರ ಸೌಲಭ್ಯಗಳನ್ನು ನೀಡಲು ಅದಷ್ಟು ಮೊತ್ತ ಖರ್ಚಾದರೂ ಅದಕ್ಕಿಂತಲೂ ಹೆಚ್ಚು ಕೋಟಿಗಿಂತರ ರೂಪಾಯಿ ಪ್ರತಿದಿನ ವಿದ್ಯುತ್ ಮಂಡಳಿಗೆ ಆದಾಯವಾಗಿ ಉಂಟಾಗುತ್ತಿಲ್ಲವೇ? ಮಾತ್ರವಲ್ಲ, ಪದೇ ಪದೇ ವಿದ್ಯುತ್ ದರ ಹೆಚ್ಚಿಸಲಾಗುತ್ತಿದೆ. ಹಾಗಾದರೂ ವಿದ್ಯುತ್ ಮಂಡಳಿ ಕೆಎಸ್‌ಆರ್‌ಟಿಸಿಯ ಬೆನ್ನಲೇ ನಷ್ಟದ ಲೆಕ್ಕಾಚಾರದೊಂದಿಗೆ ಸಾಗುತ್ತಿದೆ. ಈ ಪರಿಸ್ಥಿತಿಯಿಂದ ತಿಳಿಯುವುದೇನೆಂದರೆ ರಾಜ್ಯ ಸರಕಾರಕ್ಕೆ ತನ್ನ ನೌಕರರನ್ನು ನಿಯಂತ್ರಣದಲ್ಲಿಡಲಿರುವ ಶಕ್ತಿ ಇಲ್ಲವೆಂದೇ ಆಗಿದೆ. ಯಾಂತ್ರ ಪರಿಸ್ಥಿತಿಗಳಲ್ಲಿ ಜನರೊಂದಿಗೆ ಕಾಳಜಿಯುಳ್ಳ ಸರಕಾರ ಯಾವುದಾದರೂ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ನಷ್ಟದಲ್ಲಿ ಸಿಲುಕಿಸಿ ಅದನ್ನು ಇಲ್ಲದಾಗಿಸಲು ಪ್ರಯತ್ನಿಸದು. ಅದನ್ನು ಉಳಿಸಿಕೊಳ್ಳಲು ಹಾಗೂ ಜನರಿಗೆ ಪ್ರಯೋಜನಕಾರಿಯಾಗಿಸಲು ಕ್ರಮ ಕೈಗೊಳ್ಳಬೇಡವೇ? ದೇಶದಲ್ಲಿ ಕೇರಳದ ಸರಕಾರ ಸಂಸ್ಥೆಗಳೇ ನಷ್ಟದ ಕೊಪದಲ್ಲಿ ಸಿಲುಕುತ್ತಿವೆ ಎಂಬುವುದನ್ನು ನಾವು ತಿಳಿಯಬೇಕಾಗಿದೆ. ಯಾವ ಸಂಸ್ಥೆಯಲ್ಲಾದರೂ ಅದರ ನೌಕರರು ಅವರಿಗೆ ಹೊಣೆಗಾರಿಕೆ ನೀಡಿರುವ ಕೆಲಸಗಳನ್ನು ಸ್ವತಃವಾಗಿ ನಿರ್ವಹಿಸಿದರೆ ಸಾಲದೇ? ಆ ಸಂಸ್ಥೆಯನ್ನು ಮಾರಾಟಗೊಳ್ಳಲು, ಖರೀದಿಸಲು ಹಾಗೂ ಲಾಭದಲ್ಲಿ ಮುಂದುವರಿಸುವ ಬಗ್ಗೆ ಯಾರಾಗಿ ಅಭಿಪ್ರಾಯ ಮಂಡಿಸಲಾಗುತ್ತಿದೆ. ನೌಕರರೇ ಸಂಸ್ಥೆಯ ಮೂಲಕಲಾಗಲು ಪ್ರಯತ್ನಿಸುವುದರ ದುರಂತವಾಗಿದೆ ರಾಜ್ಯ ಹಾಗೂ ದೇಶದ ಸಾರ್ವಜನಿಕ ವಲಯದ ಉದ್ಯೋಗ ಸಂಸ್ಥೆಗಳು ಈಗ ಎದುರಿಸುತ್ತಿರುವುದು.

ಇನ್ನು ಕೂಡಾ ಇಂತಹ ಸಂಸ್ಥೆಗಳನ್ನು ಉಳಿಸಿಕೊಂಡು ಅದರಿಂದ ಉತ್ತಮ ವೇತನ, ಮತ್ತಿತರ ಸೌಲಭ್ಯಗಳು ಲಭಿಸಬೇಕಾದರೆ ಉತ್ತಮ ರೀತಿಯಲ್ಲಿ ಪ್ರಮಾಣೀಕರಣ ಕೆಲಸ ನಿರ್ವಹಿಸಿ ಸಂಸ್ಥೆಗಳನ್ನು ಲಾಭದಲ್ಲಿ ಮುಂದುವರಿಸಬೇಕು. ಆದರೆ ಇದೀಗ ಹಲವು ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಮುಖ್ಯ ಕೆಲಸ ಮುಷ್ಕರವಾಗಿ ಬಿಡಲಾಗಿದೆ. ಮುಷ್ಕರದಿಂದ ಲಭಿಸುವ ಲಾಭವನ್ನು ಅನುಭವಿಸಬೇಕಾಗಿರುವುದು ಅವರೇ ಅಲ್ಲವೇ? ಅದನ್ನೇ ಆಗದೆ ರಾಜ್ಯ ಹಾಗೂ ದೇಶದ ಸಾರ್ವಜನಿಕ ವಲಯದ ಸಂಸ್ಥೆಗಳು ಈಗ ಅನುಭವಿಸುತ್ತಿರುವುದು.

ಪಿ.ಎಸ್.ಸಿ ಪರೀಕ್ಷಾ ಮಾದರಿ ಪ್ರಶ್ನೆಗಳು

- 1) ಸ್ವಾಮಿ ವಿವೇಕಾನಂದರು ಆರಂಭಿಸಿದ ಇಂಗ್ಲಿಷ್ ಮಾಸಪತ್ರಿಕೆ ಯಾವುದು?
2) ಮದರ್ ತೆರೆಸಾ ಜಲಕ್ರೀಡೆ (ದೋಣಿ ಸ್ಪರ್ಧೆ) ಯಾವ ನದಿಯಲ್ಲಿ ಜರಗುತ್ತದೆ?
3) ಗಾಯ ಬೇಗನೆ ವಾಸಿಯಾಗಲು ಸಹಾಯವಾಗುವ ವಿಟಾಮಿನ್ ಯಾವುದು?
4) ದೇಹದಲ್ಲಿ ಆಗತಕ್ಕವಾದ ನೀರಿನ ಅಂಶವನ್ನು ಸ್ಥಿರಗೊಳಿಸಲು ಸಹಾಯಕವಾಗುವ ಧಾತು ಲವಣ ಯಾವುದು?
5) ಅತೀ ಹೆಚ್ಚು ಕಬ್ಬಿಣದಂತ ಹೊಂದಿರುವ ಸುಗಂಧ (ಸಂಬಾರ ) ಫರ್ಮಾನ್ ಯಾವುದು?
6) ಸೈಲೆಂಟ್ ವ್ಯಾಲಿ ಕಣಿವೆ ಮೂಲಕ ಹರಿಯುವ ನದಿ ಯಾವುದು?
7) ಭಾರತೀಯ ಸೂಪರ್ ಕಂಪ್ಯೂಟರ್‌ನ ಪಿತಾಮಹ ಎಂದು ಯಾರಿಗೆ ಕರೆಯುತ್ತಾರೆ?
8) D.V.D ಇದರ ವಿಸ್ತೃತ ರೂಪವೇನು?
9) ವಿಶ್ವ ಮಾನವ ಹಕ್ಕು ದಿನವನ್ನು ಯಾವಾಗ ಆಚರಿಸುತ್ತಾರೆ?
10) ಪ್ರಾಚೀನ ಸಂಗೀತ ತತ್ವಗಳನ್ನು ಅಟ್ಟಿಹಿಡಿದ ಕ್ಷೇತ್ರ ಪಿತಾರಥಿ ರಚಿಸಿದ ಗ್ರಂಥ ಯಾವುದು?
ಉತ್ತರಗಳು: (1) ಪ್ರಬುದ್ಧ ಭಾರತ(ಬಂಗಾಳಿ ಮಾಸಿಕ = ಉದ್ಯೋಧನ್) (2) ಅಚ್ಚನ್ ಕೋವಿಲಾ (3) ಸಿ (4) ಸೋಡಿಯಂ (5) ಅರಣಿ (ಧಾನ್ಯ =ಜೋಳ) (6) ಕುಂತಿಪುಳ (7) ವಿಜಯ್ ಪಿ. ಭಟ್ಕರ್ (8) Digital Versatile Disk (9) ದಂಶಲರ್ ಹತ್ತರಂದು (10) ಸಂಗೀತ ಚಿದ್ರಿಕೆ .



ತೆಲುಗು ನಾಯಕಿ ಮಂಗ್ಲಿ ಹೆಸರು ಹಾಡಿರುವ ಈ ಗಾಯಕಿ ಈಗ ಎಲ್ಲರಿಗೂ ತಿಳಿಯುವಂತೆ ರಾಜ್‌ಕೋ ಸಿನಿಮಾದ ತೆಲುಗು ವರ್ಷನ್‌ನಲ್ಲಿ ಕಣ್ಣೇ ಆದಿರಿಂದಿ ಹಾಡು ಹಾಡುವ ಮೂಲಕ ರಾತ್ನೋರಾತ್ರಿ ಕನ್ನಡಿಗರ ಮನಗೆದ್ದ ಗಾಯಕಿಯಾಗಿದ್ದಾರೆ ಈಕೆ. ಲಂಬಾಣಿ ಹುಡುಗಿ ಮಂಗ್ಲಿ ಹಾಡಿದ ಹಾಡಿನ ವೀಡಿಯೋ ಸಾವಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಂಗ್ಲಿ ಅವರ ವಿಭಿನ್ನ ಧ್ವನಿಗೆ ಲಕ್ಷಾಂತರ ಮಂದಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಾಜಿಕ ಜಾಲತಾಣದಲ್ಲೂ ಮಂಗ್ಲಿ ಅವರಿಗೆ ದೊಡ್ಡ ಫಿಂಚಾಲಕರ ಬಳವೇ ಇದೆ. ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳು ಹಾಗೂ ಅಲ್ಪ ಹಾಡುಗಳನ್ನು ಹಾಡಿರುವ ಈ ಗಾಯಕಿ ಈಗ ವಿವಾದಕ್ಕೆ ಡಾಗಿದ್ದಾರೆ. ಕಾರಣ ಬೇರೆನೂ ಅಲ್ಲ ಮಂಗ್ಲಿ ಹಾಡಿರುವ ಹೊಸ ಹಾಡೊಂದು ಸಾಕ್ಷ್ಯ ಜನರ ವಿರೋಧಕ್ಕೆ ಕಾರಣವಾಗಿದೆ. ಈ ತಿಂಗಳ 11ರಂದು ಬಿಡುಗಡೆಗೊಂಡಿರುವ ಬೋನಂಪಾಟ ಹಾಡಿನ ವೀಡಿಯೋ ಈಗಾಗಲೇ 45 ಲಕ್ಷ ವೀಕ್ಷಣೆ ಕಂಡಿದೆ. ತೆಲುಗಿನಲ್ಲಿ ಜಾನಪದ ಹಾಡುಗಳನ್ನು ಹಾಡುವ ಮೂಲಕ ಜನಪ್ರಿಯವಾಗಿರುವ ಮಂಗ್ಲಿ ಬೋನಾಲು ವೀಡಿಯೋ ಹಾಡನ್ನು ಬಿಡುಗಡೆ ಮಾಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ತೆಲುಗು ನಾಡಿನಲ್ಲಿ ಈಗ ಬೋನಾಲು ಹಬ್ಬದ ಸಮಯ. ತೆಲುಗಿನ ಪರಿಶಿಷ್ಟ ಹಾಗೂ

ಬಿಂದುಳಿದ ಜನಾಂಗದವರು ಬೋನಾಲು ಹಬ್ಬವನ್ನು ಆಚರಿಸುತ್ತಾರೆ. ಶಕ್ತಿ ದೇವತೆ ಮಹಾಕಾಳಿಯನ್ನು ಈ ಹಬ್ಬದ ಸಮಯದಲ್ಲಿ ಆರಾಧಿಸಲಾಗುತ್ತದೆ. ಹೈದರಾಬಾದ್, ಸಿಕಂದರ್‌ಬಾದ್, ಅದ್ದರಂದ ಮಂಗ್ಲಿ ಕ್ಷಮೆ ಯಾಚಿಸಬೇಕು ದೇವತೆಗೆ ಅಪಮಾನ ಮಾಡಲಾಗಿವೆ ಎಂದು ಬಹುತೇಕ ಮಂದಿ ಆಲೋಚಿಸಿದ್ದಾರೆ. ಈ ಹಾಡಿನಿಂದ ಭಕ್ತರ ಭಾವನೆಗೆ ನೋವಾಗಿದೆ. ಅದ್ದರಂದ ಮಂಗ್ಲಿ ಕ್ಷಮೆ ಯಾಚಿಸಬೇಕು

ಬೆನಾಲು ವೀಡಿಯೋ ಹಾಡು ವಿವಾದಕ್ಕೆ ಡಾಗದ ಮಂಗ್ಲಿ

ತೆಲುಗಿನ ಹಾಗೂ ರಾಯಲ ಸೀಮಾದ ಪ್ರದೇಶಗಳಲ್ಲಿ ಅಪಾರ ಮಾರದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಮೊದಲ ಹಾಗೂ ಕೊನೆಯ ದಿನ ಎಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲುತ್ತದೆ. ಈ ಬೋನಾಲು ಹಬ್ಬದ ಪ್ರಯುಕ್ತ ಮಂಗ್ಲಿ ಅವರೇ ಹಾಡಿ ಹೆಚ್ಚೆ ಹಾಕಿರುವ ಈ ವೀಡಿಯೋ ಹಾಡಿನಲ್ಲಿ



ಎಂಬ ಒತ್ತಾಯ ಕೇಳಿ ಬರುತ್ತಿದೆ. ತೆಲುಗಿನ ಬಿಗ್‌ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿ ಮಂಗ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತದೆ. ಇದೇ ಗಾಯಕಿ ಮಂಗ್ಲಿ ಕನ್ನಡ ಸಿನಿಮಾದಲ್ಲಿ ಸ್ಥಾನ ನಟನ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ರಾಜ್‌ಕೋ ಸಿನಿಮಾದಲ್ಲಿ ಕಣ್ಣೇ ಆದಿರಿಂದಿ ಹಾಡು ಮನಸ್ಸಿನಲ್ಲೂ ನೆಲೆಯೊಂದಿದ್ದಾರೆ. ರಾಜ್‌ಕೋ ಸಿನಿಮಾದ ತೆಲುಗು ವರ್ಷನ್‌ನಲ್ಲಿ ಕಣ್ಣೇ ಆದಿರಿಂದಿ ಹಾಡು ವೈರಲ್ ಆಗಿತ್ತು. ಈ ಹಾಡಿನಿಂದಾಗಿ ಮಂಗ್ಲಿಗೆ ಕನ್ನಡ ಸಿನಿಮಾರಸಿಕರ ಹೃದಯದಲ್ಲಿ ಉತ್ತಮ ಸ್ಥಾನ ಲಭಿಸಿತ್ತು. ಕನ್ನಡಿಗರಿಗೆ ಗಾಯಕಿಯಾಗಿ



ಮತ್ತು ಸಿನಿಮಾ ನಟ ತುಳುನಾಡ ಬಾಣಕ್ಯ ರಮೇಶ್ ರೈ ಕುಕ್ಕುವಳ್ಳಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೆಸರಾಂತ ರಂಗನಟ ಸುಂದರ ರೈ ಮಂದಾರ, ಪೆನ್ನಿಲ್ ಬಾಕ್ಸ್, ಖ್ಯಾತಿಯ ದೀಪ್ತಾ ಡಿ. ರೈ, ಚಿತ್ರರಜನ್ ರೈ ನುಳಿಯಾಲು, ವಸಂತ ಲಕ್ಷ್ಮಿ, ಕೌಶಿಕ್ ರೈ ಕುಂಜಾದಿ, ನಿತೇಶ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸುಧಾಕರ್ ಪರೀಲ್ ತಮ್ಮ ಸೋನು ಕ್ರಿಯೇಷನ್ ಆಡಿಯಲ್ಲಿ ನಿರ್ಮಿಸಿದ್ದಾರೆ. ಹರೇಶ್ ಪ್ರತ್ಯಯ ಕ್ಯಾಮರಾ ಕೆಲಸ ಮಾಡಿದ್ದು, ರಾಧೇಶ್ ರೈ ಮೊಡಪ್ಪಾಡಿ ಅವರ ಸಂಕಲನ ಮತ್ತು ಧ್ವನಿಗ್ರಹಣ, ಹಿನ್ನೆಲೆ ಸಂಗೀತವಿದ್ದು, ಪ್ರೇಮ್ ರಾಜ್ ಅಲರಪದವು ಅವರ ಪ್ರಸಾರ ಈ ಕಿರು ಚಿತ್ರಕ್ಕೆ. ಸಂಭಾಷಣೆಯನ್ನು ಹಮೀದ್ ಪ್ರತ್ಯಯ ಮತ್ತು ನಾರಾಯಣ

ತುಳುನಾಡಿನ ಮನಗೆದ್ದ 'ಧಮಾ ಧಮ'

ಶೂಟಿಂಗ್ ರಾಜ್ಯದಲ್ಲೇ ನಿಯಂತ್ರಣಗಳು ಅನ್ವಯ

ಕೋವಿಡ್ ನಿಯಂತ್ರಣಗಳಲ್ಲಿ ಸಡಿಲಿಕೆ ಜಾರಿಗೆ ತಂದ ಸರಕಾರ ಸಿನಿಮಾ ಚಿತ್ರೀಕರಣಕ್ಕೆ ರಾಜ್ಯದಲ್ಲಿ ಅನುಮತಿ ನೀಡಿರುವುದರಿಂದ ತೆಲಂಗಾಣಕ್ಕೆ ತೆರಳಿದ್ದು, ಮಲೆಯಾಳ ಚಿತ್ರ ತಂಡದ ಮರಳಿ ಬಂದಿದೆ. ಇದೀಗ ರಾಜ್ಯದಲ್ಲಿ ಚಿತ್ರೀಕರಣಕ್ಕೆ ತೊಡಗಿ ಕೊಂಡಿದ್ದು ಅದರ ಶೂಟಿಂಗ್ ವೇಳೆ ಪಾಲಿಸಬೇಕಾದ ಕ್ರಮಗಳ ಕುರಿತು ಸಿನಿಮಾ ಸಂಘಟನೆಗಳು ಮಾರ್ಗ ಸೂಚಿ ಬಿಡುಗಡೆಗೊಳಿಸಿವೆ. ಶೂಟಿಂಗ್ ವೇಳೆಗೆ ಗರಿಷ್ಠ 50 ಮಂದಿ

'ವಿಕ್ರಾಂತ್ ರೋಣ'ದಲ್ಲಿ ಅಭಿನಯಿಸಿದ ಜಾಕ್ವೆಲಿನ್



ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೇ ಮೊದಲ ಬಾರಿಗೆ ಕನ್ನಡದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಭಿನಯಿಸುವುದರ ಕುರಿತು ತಮ್ಮ

ತೆ ಮಿಕ್ಕನಾಡಿನ ಮಾಜಿ ಮುಖ್ಯಮಂತ್ರಿಯೂ, ನಟಿಯೂ ಆಗಿದ್ದ ಜಯಲಲಿತಾರ ಜೀವನ ಚರಿತ್ರೆಯನ್ನು ಆಧರಿಸಿ ಸಿದ್ದಪಡಿಸುವ ಸಿನಿಮಾವಾಗಿದೆ 'ತಲ್ಪಿವಿ' ಈ ಸಿನಿಮಾದಲ್ಲಿ ಜಯಲಲಿತಾ ಪಾತ್ರವನ್ನು ಕಂಗನಾ ರಣಾವತ್ ನಿರ್ವಹಿಸಲಿದ್ದಾರೆ. ಕೋವಿಡ್ ಸಂದಿಗ್ಧತೆಯಿಂದಾಗಿ ಸಿನಿಮಾದ ಲೀವ್ ಮುಂದೂಡಲಾಗಿದೆ. ಆದರೆ ಇದೀಗಿನ ಪರಿಸ್ಥಿತಿಯಲ್ಲಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡುವ ಸಾಧ್ಯವಿದೆ ಎಂಬ ವರದಿ ಇತ್ತೀಚೆಗೆ ಸೋಶಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಎಲ್ಲಾ ಉಪಾಪೋಹಗಳಿಗೆ ವಿರಾಮ ಹಾಡಿ ಸಿನಿಮಾ ಥಿಯೇಟರ್‌ನಲ್ಲೇ ಬಿಡುಗಡೆ ಮಾಡಲಾಗುವುದೆಂದು ಕಂಗನಾ ತಿಳಿಸಿದ್ದಾರೆ. ತಲ್ಪಿವಿ 2021 ಎಪ್ರಿಲ್ 23ರಂದು ಬಿಡುಗಡೆ ಮಾಡಲು ನಿರ್ದೇಶನಾಂಗಕ್ಕೆ. ಆದರೆ ಕೋವಿಡ್ ನಿಂದಾಗಿ ಬಿಡುಗಡೆ ಮುಂದೂಡ

ಥಿಯೇಟರ್‌ಗಳಲ್ಲೇ ಬಿಡುಗಡೆ



ಬೇಕಾಗಿ ಬಂದಿತ್ತು. ಎಎಲ್ ವಿಜಯ್ ಈ ಸಿನಿಮಾ ನಿರ್ದೇಶಿಸಿ ದ್ದಾರೆ. ಎಂ.ಜಿ.ಆರ್.ರ ಪಾತ್ರವನ್ನು ತಮಿಳು, ತೆಲುಗು ಭಾಷೆಗಳಲ್ಲಿ ಈ ಆರವಿಂದ್ ಸ್ವಾಮಿ ವಹಿಸಿದ್ದಾರೆ. ಸಿನಿಮಾ ಬಿಡುಗಡೆಗೊಳ್ಳಲಿದೆ.



ಬಳಿಕವೂ ಮುಂದುವರಿಯುತ್ತದೆ. ಮಗು ತನ್ನ ತಾಯಿಯಿಂದ ದೂರವಿದ್ದಾಗಲೂ ಸಾಂತ್ವನಕ್ಕಾಗಿ ಬೆರಳು ಚೀಪುತ್ತದೆ ಎಂದು ಮನೋವಿಶ್ಲೇಷಕರು ಪ್ರತಿಪಾದಿಸುತ್ತಾರೆ. ಸಾಮಾನ್ಯವಾಗಿ ಈ ಹವ್ಯಾಸ 40ಂದ 5 ವರ್ಷದ ವರೆಗೆ ಮುಂದುವರಿಯುತ್ತದೆ. ಆ ನಂತರವೂ ಮಗು ಇದನ್ನೇ ಮುಂದುವರಿಸಿದ್ದಲ್ಲಿ ಮುಂದೆ ಅದೇ ಒಂದು ದುರಾಭ್ಯಾಸವಾಗಿ ಪರಿಣಮಿಸಬಹುದು. 5 ವರ್ಷದ ನಂತರವೂ ಮಕ್ಕಳು ಇದೇ ಅಭ್ಯಾಸವನ್ನು ಮುಂದುವರಿಸಿದ್ದಲ್ಲಿ ದಂತ ವೈದ್ಯರ ಸಲಹೆ, ಸಂದರ್ಶನ ಮತ್ತು ಮಾರ್ಗದರ್ಶನ ಅತೀ ಅವಶ್ಯಕ. ಇದೇ ರೀತಿ ದೀರ್ಘಕಾಲದವರೆಗೆ ಹೆಬ್ಬರಳು

ಮಕ್ಕಳಲ್ಲಿ ಹುಟ್ಟಿದ ಕೆಲವೇ ವಾರಗಳಲ್ಲಿ ಬಾಯಿ ತೆರೆದು ಬೆರಳು ಚೀಪುವ ಪ್ರಕ್ರಿಯೆ ಆರಂಭವಾಗುತ್ತದೆ. ಖ್ಯಾತ ಮಕ್ಕಳ ತಜ್ಞ ರಾಡ್‌ ಆಂಡರ್ಸನ್ ಹೇಳುವಂತೆ ಬೆರಳು ಚೀಪುವಿಕೆ ಮನುಷ್ಯನ್ನು ಮಾತ್ರವಲ್ಲದೆ ಮಂಗಗಳಲ್ಲಿ ಚಿಂಪಾಜಿಗಳಲ್ಲಿಯೂ ಕಂಡು ಬರುತ್ತದೆ. ಹುಟ್ಟಿನಿಂದಲೇ ಆರಂಭವಾಗುವ "ಚೀಪುವ ಪ್ರಕ್ರಿಯೆ" ಎಲ್ಲ ಸ್ವಸ್ಥವಾದ ನೀಡುವ ಸನ್ನಿವೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸುಮಾರು 4 ತಿಂಗಳವರೆಗೆ ಈ ಪ್ರಕ್ರಿಯೆ ನಿರಾತಂಕವಾಗಿ ಮುಂದುವರಿಯುತ್ತದೆ. ಅದರಲ್ಲಿ ದೂರಕವ ನೆಮ್ಮದಿ, ಸಾಂತ್ವನ, ಸಂತಸದಿಂದಾಗಿ ಈ ಅಭ್ಯಾಸ ಹವ್ಯಾಸವಾಗಿ ಮುಂದುವರಿಯುತ್ತದೆ.

ಮಕ್ಕಳು ಹೆಬ್ಬರಳು ಚೀಪುವುದು ಯಾಕೆ?

ಚೀಪಿದ್ದಲ್ಲಿ ಮೇಲಿನ ದವಡೆಯ ಒಳಭಾಗಕ್ಕೆ ಹೆಚ್ಚು ಒತ್ತಡ ಬಿದ್ದು ಮೇಲ್ದವಡೆಯ ಹಲ್ಲುಗಳು ಉಬ್ಬು ಹಲ್ಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೇಲ್ಭಾಗದ ದಂತ ಪಂಚಿಯೂ ಕೂಡ ಅಡ್ಡಾಡಿದೆಯಾಗಿ ಬೆಳೆಯುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಮೇಲಿನ ದವಡೆಯ ಎಲುಬುಗಳು ಕೂಡ ಹೆಚ್ಚು ಮುಂದಕ್ಕೆ ಬೆಳೆಯುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಮೇಲಿನ ತುಟಿಯು ಬೆಳವಣಿಗೆಗೆ ತೊಂದರೆ ಆಗಬಹುದು. ಒಟ್ಟಿನಲ್ಲಿ ಹಲ್ಲು, ಎಲಬು, ಸ್ವಾಯಂವಿಂಡ ಹೀಗೆ ಎಲ್ಲಾ ಅಂಗಾಂಗಗಳ ಬೆಳವಣಿಗೆಗೆ ತೊಂದರೆ ಉಂಟಾಗಿ ಕೋಲು ಮುಖ (ಮಾಧ್ಯ ಮುಖ) ಉಂಟಾಗುವ ಸಾಧ್ಯತೆ ಇದೆ. ಹಾಗೆಂದ ಮಾತ್ರಕ್ಕೆ 20ಂದ 4 ವರ್ಷದ ವರೆಗೆ ಮಗು ಬೆರಳು ಚೀಪಿದ್ದಲ್ಲಿ ಅದನ್ನು ತಡೆಯುವ ಗೋಚರಿತೆ ಹೋಗಬೇಡಿ. ಮಗುವಿನ ಮಾನಸಿಕ ದೈಹಿಕ ಬೆಳವಣಿಗೆಗೆ ಇದು ಖಂಡಿತವಾಗಿಯೂ ಮಾರಕವಲ್ಲ. ಮಗು ಬೆರಳು ಚೀಪುವಾಗುವ ಮಾನಸಿಕವಾಗಿ ಭದ್ರತೆಯು ಭಾವನೆ ಬಂದು, ಅದು ಬೆಳವಣಿಗೆಗೆ ಸೂರಕವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಂದು

- 4. ಮಗುವನ್ನು ಯಾವತರೂ ಒಟಿಯಾಗಿ ಇರದಂತೆ ನೋಡಿಕೊಳ್ಳುತ್ತಾ, ಮಗು ಸದಾ ನಗುತ್ತಾ, ಚಿಟುಚಿಟಿಯಿಂದ ಇರುವಂತಹ ಸನ್ನಿವೇಶಗಳನ್ನು ಸೃಷ್ಟಿಸಿ ಮಾಡಿ, ಯಾರಾದರೂ ಮಗುವಿನ ಸುತ್ತಮುತ್ತ, ಒಟಿತನ ಕಾಡದಂತೆ ಎಚ್ಚರ ವಹಿಸಿ.
5. ಕೈ ಬೆರಳಿಗೆ ಲಕ್ಷ್ಮಿ ಕುಟ್ಟುವುದು, ಮುಲಾಮು ಹುಟ್ಟುವುದು, ಗದರಿಸುವುದು, ಶಿಕ್ಷೆ ನೀಡುವುದು ಮಾಡಲೇಬಾರದು.
6. ಮೇಲೆ ತಿಳಿಸಿದ ಯಾವುದೇ ಉಪಾಯಗಳಿಗೆ ಸಂದಿಸದಿದ್ದಲ್ಲಿ ಮೊದಲು ದಂತ ವೈದ್ಯರ ಬಳಿ ತೋರಿಸಿಕೊಳ್ಳಿ. ಬಾಯಿಗೆ ಬೆರಳು ಹಾಕದಂತೆ ತಡೆಯುವ ಪರಿಕರಗಳನ್ನು ದಂತ ವೈದ್ಯರು ಮಗುವಿನ ಹಲ್ಲಿನ ಅಚ್ಚಿ ತೆಗೆದು ತಯಾರಿಸಿಕೊಡುತ್ತಾರೆ. ಅದನ್ನು ನಿಯಮಿತವಾಗಿ ದಂತ ವೈದ್ಯರ ಸಲಹೆಯಂತೆ ಧರಿಸಿದರೆ ಮಕ್ಕಳನ್ನು ಈ ಅಭ್ಯಾಸದಿಂದ ಮುಕ್ತಗೊಳಿಸಲು ಬಹುತೇಕ ಸಾಧ್ಯ.
7. ಮಕ್ಕಳು ಮಾನಸಿಕವಾಗಿ ಕುಗ್ಗಿದ್ದಲ್ಲಿ, ಮಕ್ಕಳ ತಜ್ಞರು ಅಥವಾ ಮನೋವೈದ್ಯರ ಸಹಾಯವನ್ನು ಪಡೆಯಬಹುದು.

ಕೊನೆ ಮಾತು :- ಗರ್ಭಾವಸ್ಥೆಯ 15ನೇ ವಾರದಲ್ಲಿ ಆರಂಭವಾಗುವ ಈ ಬೆರಳು ಚೀಪುವ ಪ್ರಕ್ರಿಯೆ ಹುಟ್ಟಿನಿಂದ 5 ವರ್ಷದ ವರೆಗೂ ಮುಂದುವರಿಯುತ್ತದೆ. ಈ ಪ್ರಕ್ರಿಯೆ ಒಂದು ಹಂತದ ವರೆಗೆ ಮಾತ್ರ ಅಭ್ಯಾಸ ಎಂದೂ, ಆ ಬಳಿಕವೂ ಮುಂದುವರಿದಲ್ಲಿ ದುರಾಭ್ಯಾಸ ಎಂದೂ ಕರೆಯಲಾಗುತ್ತದೆ. ಬೆರಳು ಚೀಪುವಿಕೆ ಎನ್ನುವುದು ಮಗುವಿನ ಮಾನಸಿಕ, ದೈಹಿಕ ಮತ್ತು ಸರ್ವಾಂಗೀಣ ಬೆಳವಣಿಗೆಗೆ ಅತೀ ಅವಶ್ಯಕ ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ. ಹಾಗೆಂದ ಮಾತ್ರಕ್ಕೆ ಬೆರಳು ಚೀಪುವ ಮಕ್ಕಳು ಸರಿಯಾಗಿ ಬೆಳವಣಿಗೆ ಹೊಂದುವುದಿಲ್ಲ ಎಂದರ್ಥವಲ್ಲ. ಬೆರಳು ಚೀಪುವುದರಿಂದ ಮಗುವಿಗೆ ಸಿಗುವ ಸಾಂತ್ವನ, ನೆಮ್ಮದಿ ಸಂತಸ ಖಂಡಿತವಾಗಿಯೂ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸೂರಕ ಎಂದರ್ಥ. ಬೆಳೆಯುವ ಮಕ್ಕಳಲ್ಲಿ ತಾಯಂದಿರ ಪ್ರೀತಿ ಮಮತೆ ಸರಿಯಾಗಿ ಸಿಗದೆ ಮಕ್ಕಳಲ್ಲಿ ಅಭದ್ರತೆಯು ಭಾವನೆ ಉಂಟಾಗಿ ಬೆರಳು ಚೀಪುವ ಅಭ್ಯಾಸ ಮುಂದುವರಿದು ದುರಾಭ್ಯಾಸವಾಗಿ ಮಾರ್ಪಡುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಬೆಳೆಯುವ ಮಕ್ಕಳಲ್ಲಿ ತಾಯಂದಿರ ಪ್ರೀತಿ ಮಮತೆ ಮತ್ತು ಕಿರು ಬೆಚ್ಚಿನ ಬಿಗಿದಮುಖಿಕೆ ಅತೀ ಅಗತ್ಯ. ಇದಲ್ಲದೆ ಎಲ್ಲಾ ಮಕ್ಕಳಿಗೆ ಸರಿಯಾಗಿ ಸಿಕ್ಕಿದ್ದಲ್ಲಿ ಆರೋಗ್ಯವಂಥ ಮಗು ಸಮಾಜದ ಆಸ್ತಿಯಾಗುವುದರಲ್ಲಿ ಎರಡು ಮಾತಿಲ್ಲ.



ಡಾ.ಮುರಲಿ ಮೋಹನ್ ಚೂತಾಪು, ಹೊಸಗಡಿ.

ಹೇಗೆ ಬಿಡಿಸುವುದು :-

- 1. ಮಕ್ಕಳಿಗೆ ಹೊಡೆಯದೆ, ಬಡಿಯದೆ, ಬಯ್ಯದೆ, ಅವಹೇಳನ ಮಾಡದೆ ತಿಳಿ ಹೇಳಬೇಕು.
2. ಬೆರಳು ಚೀಪುವುದಕ್ಕೆ ಕಾರಣವಾದ ಅಂಶಗಳನ್ನು ಮನನ ಮಾಡಬೇಕು. ತಾಯಂದಿರಿಂದ ದೂರವಿದ್ದು ಮಾನಸಿಕವಾಗಿ ಕುಗ್ಗಿದ್ದಲ್ಲಿ ಮಗುವನ್ನು ತಾಯಂದಿರ ಬಳಿ ಹೆಚ್ಚು ಇರುವಂತೆ ವ್ಯವಸ್ಥೆ ಮಾಡಿ ತಡೆಗಟ್ಟಿ.
3. ಬೆರಳು ಚೀಪುವ ಮಕ್ಕಳಿಗೆ, ಚೀಪುವುದನ್ನು ನಿಲ್ಲಿಸುವಂತೆ ಬುದ್ಧಿ ಹೇಳಿ ಚೀಪುವುದನ್ನು ನಿಲ್ಲಿಸದಿದ್ದಲ್ಲಿ ಉಡುಗೊರೆ, ಬಹುಮಾನ ನೀಡಿ, ಮಗುವಿನ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿ.